

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್
|| ಮಱ್ಱಿರುಂದೀರ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ಮಱ್ಱಿರುಂದೀರ್ ||

“ಶೀದರನಿರುಂದುಱಿ ಚ್ಚೆಲುತ್ತುವೀರ್ ಎನ್ನೈ” ಎನ ಕ್ಕೋದೈ ತಮಕ್ಕು ಕ್ಕೂಱಿಯ
ತುಣೆಬು

‡ಮಱ್ಱಿರುಂದೀರ್ಗಟ್ಟುಱಿಯಲಾಗಾ *

ಮಾದವರ್ ಎನ್ನದೋರ್ ಅನ್ನುದನ್ನೈ *

ಉಱ್ಱಿರುಂದೇನುಕ್ಕುರೈಪ್ಪದೆಲ್ಲಾಂ *

ಊಮೈಯರೋಡು ಶೆವಿಡರ್ ವಾತ್ತೈ *

ಪೆಱ್ಱಿರುಂದಾಳೈ ಒಱಿಯವೇ ಪೋಯ್ *

ಪೇತ್ತೋರು ತಾಯಿಲ್ ವಳರ್ಂದ ನಮ್ಮಿ *

ಮಱ್ಱಿ ಪೋರುಂದಾಮಲ್ ಕಳಂ ಅಡೈಂದ *

ಮದುರೈ ಪ್ಪುಱತ್ತೆನ್ನೈ ಉಯ್ ತ್ತಿಡುಮಿನ್ (೧)

ನಾಣಿ ಇನಿಯೋರ್ ಕರುಮಂ ಇಲ್ಲೈ *

ನಾಲ್ ಅಯಲಾರುಂ ಅಱಿಂದೊಱಿಂದಾರ್ *

ಪಾಣಿಯಾದೆನ್ನೈ ಮರುಂದು ಶೆಯ್ದು *

ಪಂಡು ಪಂಡಾಕ್ಕ ಉಱುತಿರಾಗಿಲ್ *

ಮಾಣಿ ಉರುವಾಯ್ ಉಲಗಳಂದ *

ಮಾಯನೈ ಕ್ಕಾಣಿಲ್ ತಲೈಮಱಿಯುಂ *

ಆಣೈಯಾಲ್ ನೀರ್ ಎನ್ನೈ ಕ್ಕಾಕ್ಕ ವೇಂಡಿಲ್ *

ಆಯ್ಪ್ಪಾಡ್ಕೇ ಎನ್ನೈ ಉಯ್ ತ್ತಿಡುಮಿನ್ (೨)

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ರ and ನ್ಱ್ರ, respectively.

ತಂದೈಯುಂ ತಾಯುಂ ಉಱ್ಱಾರುಂ ನಿಱ್ಱು *
 ತನಿವಱಿ ಪೋಯಿನಾಳ್ ! ಎನ್ನುಂ ಶೋಲ್ಲು *
 ವಂದ ಪಿನ್ನೈ ಪ್ಪಱಿ ಕಾಪ್ಪರಿದು *
 ಮಾಯವ್ ವಂದುರು ಕ್ಕಾಟ್ಟುಗಿನ್ನಾ *
 ಕೊಂದಳಂ ಆಕ್ಕಿ ಪ್ಪರಕ್ಕಱಿತ್ತು *
 ಕುಱುಮ್ಬು ಶೆಯ್ವಾರ್ ಓರ್ ಮಗನೈ ಪ್ಪೆಱ್ಱು *
 ನಂದಗೋಪಾಲ್ ಕಡೈತ್ತಲೈಕ್ಕೇ *
 ನಳ್ ಇರುಟ್ಟಣ್ ಎನ್ನೈ ಉಯ್ ತ್ತಿದುಮಿನ್ (ಒ)

ಅಂಗೈ ತ್ತಲತ್ತಿದೈ ಆಱಿ ಕೊಂಡಾ *
 ಅವ್ ಮುಗತ್ತನ್ನಿ ವಿಱಿಯೇ ಎನ್ನು *
 ಶೆಂಕಚ್ಚು ಕೊಂಡು ಕಣ್ ಆಡೈ ಆರ್ತ್ತ *
 ಶಿಱು ಮಾನಿಡವರೈ ಕ್ಕಾಣಿಲ್ ನಾಣುಂ *
 ಕೊಂಗೈತ್ತಲಂ ಇವೈ ನೋಕ್ಕಿ ಕ್ಕಾಣೀರ್ *
 ಗೋವಿಂದನುಕ್ಕಲ್ಲಾಲ್ ವಾಯಿಲ್ ಪೋಗಾ *
 ಇಂಗುತ್ತೈ ವಾಱ್ವೈ ಒಱಿಯವೇ ಪೋಯ್ *
 ಯಮುನೈ ಕ್ಕರೈಕ್ಕೆನ್ನೈ ಉಯ್ ತ್ತಿದುಮಿನ್ (ಃ)

ಆಕ್ಕುಂ ಎನ್ನೋಯ್ ಇದಱಿಯಲಾಗಾದು *
 ಅಮ್ಮನೈಮೀರ್ ! ತುಱದಿ ಪ್ಪಡಾದೇ *
 ಕಾರ್ಕ್ಕಡಲ್ ವಣ್ಣ ಎನ್ನಾನ್ ಒರುವ *
 ಕೈಕಂಡ ಯೋಗಂ ತಡವ ತ್ತೀರುಂ *
 ನೀರ್ ಕ್ಕರೈ ನಿನ್ನ ಕಡವ್ಪೈ ಏಱಿ *
 ಕಾಳಿಯ್ ಉಚ್ಚಿಯಿಲ್ ನಟ್ಟಂ ಪಾಯ್ಂದು *
 ಪೋಕ್ಕಳಮಾಗ ನಿರುತ್ತಂ ಶೆಯ್ದು *
 ಪೊಯೈ ಕ್ಕರೈಕ್ಕೆನ್ನೈ ಉಯ್ ತ್ತಿದುಮಿನ್ (ಞ)

ಕಾರ್ ತ್ತಣ್ ಮುಗಿಲುಂ ಕರುವಿಳೈಯುಂ *
 ಕಾಯಾ ಮಲರುಂ ಕಮಲ ಪ್ಪೂವುಂ *
 ಈರ್ತ್ತಿಡುಗಿನ್ನನ ಎನ್ನೈ ವಂದಿಟ್ಟು *
 ಇರುಡೀಕೇಶ್ ಪಕ್ಕಲ್ ಪೋಗೇ ಎನ್ನು *

ವೇರ್ತು ಪ್ಪಶಿತ್ತು ವಯಿಱಶೈಂದು *
 ವೇಂಡಡಿಶಿಲ್ ಉಣ್ಣುಂ ಪೋದು * ಈದೆನ್ನು
 ಪಾತ್ತಿರುಂದು ನೆಡು ನೋಕ್ಕು ಕೊಳ್ಳುಂ *
 ಪತ್ತ ವಿಲೋಶನತ್ತುಯ್ ತ್ತಿಡುಮಿನ್ (೬)

ವಣ್ಣಂ ತಿರಿವುಂ ಮನಂ ಕುಱೈವುಂ *
 ಮಾನಂ ಇಲಾಮೈಯುಂ ವಾಯ್ ವೆಳುಪ್ಪುಂ *
 ಉಣ್ಣಲ್ ಉಱಾಮೈಯುಂ ಉಳ್ ಮೆಲಿವುಂ *
 ಓದ ನೀರ್ ವಣ್ಣ್ ಎನ್ನಾನ್ ಒರುವನ್ *
 ತಣ್ಣ್ ತುಱಾಯ್ ಎನ್ನುಂ ಮಾಲೈ ಕೊಂಡು *
 ಶೂಟ್ಟಿ ತ್ತಣಿಯುಂ ಪಿಲಪ್ಪುನ್ ತನ್ನೈ *
 ಪಣ್ ಅಱಿಯ ಪ್ಪಲದೇವನ್ ವೆನ್ನ *
 ಪಾಂಡಿವಡತ್ತೆನ್ನೈ ಉಯ್ ತ್ತಿಡುಮಿನ್ (೭)

ಕಱ್ಱಿನಂ ಮೇಯ್ ಕ್ಕಿಲುಂ ಮೇಯ್ ಕ್ಕ ಪ್ಪೆಱ್ಱಾನ್ *
 ಕಾಡು ವಾಳ್ ಶಾದಿಯುಂ ಆಗ ಪ್ಪೆಱ್ಱಾನ್ *
 ಪಱ್ಱಿ ಉರಲಿಡೈ ಆಪ್ಪುಂ ಉಂಡಾನ್ *
 ಪಾವಿಗಾಳ್ ! ಉಂಗಳುಕ್ಕೇಚ್ಚು ಕೊಲೋ *
 ಕಱ್ಱಿನ ಪೇಶಿ ವಶವುಣಾದೇ *
 ಕಾಲಿಗಳ್ ಉಯ್ಯ ಮಱೈ ತಡುತ್ತು *
 ಕೊಱ್ಱಿ ಕ್ಕುಡೈಯಾಗ ಏಂದಿ ನಿನ್ನ *
 ಗೋವರ್ತ್ತನತ್ತೆನ್ನೈ ಉಯ್ ತ್ತಿಡುಮಿನ್ (೮)

ಕೂಟ್ಟಿಲ್ ಇರುಂದು ಕಿಳಿ ಎಪ್ಪೋದುಂ *
 ಗೋವಿಂದಾ ! ಗೋವಿಂದಾ ! ಎನ್ನಱೈಕ್ಕುಂ *
 ಊಟ್ಟಿ ಕೊಡಾದು ಶೆಱುಪ್ಪನಾಗಿಲ್ *
 ಉಲಗಳಂದಾನ್ ! ಎನ್ನುಯರ ಕ್ಕೂವುಂ *
 ನಾಟ್ಟಿಲ್ ತಲೈಪ್ಪಱಿ ಎಯ್ಡಿ * ಉಂಗಳ್
 ನನ್ನೈ ಇಱಂದು ತಲೈಯಿಡಾದೇ *
 ಶೂಟ್ಟಿಯರ್ ಮಾಡಂಗಳ್ ಶೂಱೊಂದು ತೋನ್ನುಂ *
 ದುವರಾಪದಿಕ್ಕೆನ್ನೈ ಉಯ್ ತ್ತಿಡುಮಿನ್ (೯)

‡ಮನ್ನು ಮದುರೈ ತೊಡಕ್ಕವಾಗ*
ವಣ್ ದುವರಾಪದಿ ತ೯ ಅಳವುಂ*
ತನ್ನೈ ತ್ತಮರ್ ಉಯ್ತ್ತು ಪ್ಪೆಯ್ಯ ವೇಂಡಿ*
ತಾಱ್ ಕುಱಲಾಳ್ ತುಣಿಂದ ತುಣಿವೈ*
ಪೋ ಇಯಲ್ ಮಾಡಂ ಪೊಲಿಂದು ತೋನ್ನುಂ*
ಪುದುವೈಯಕೋರ್ ವಿಟ್ಟುಶಿತ್ತ೯ ಕೋದೈ*
ಇನ್ನಿಶೈಯಾಲ್ ಶೊನ್ನ ಶೆಂಜೊಲ್ ಮಾಲೈ*
ಏತ್ತ ವಲ್ಲಾಕ್ಕಿಡಂ ವೈಗುಂದಮೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||